



0602/1002

**VI Semester Three Year LL.B. / X Semester of Five Year B.A. LL.B. /
B.B.A. LL.B. Examination, June/July 2014
TAXATION (Course – II)**

Duration : 3 Hours

Max. Marks : 100

- Instructions :** 1. Answer the questions from **all** the Units observing the choice in **each** Unit.
2. Answers should be written **completely either in English or in Kannada**.

- ಸೂಚನೆಗಳು :** 1. ಪ್ರತಿ ಘಟಕದಲ್ಲಿನ ಆಯ್ಕೆಯನ್ನು ಗಮನಿಸಿ, ಎಲ್ಲಾ ಘಟಕಗಳಿಂದಲೂ ಪ್ರಶ್ನೆಗಳನ್ನು ಉತ್ತರಿಸಿ.
2. ಉತ್ತರಗಳನ್ನು ಸಂಪೂರ್ಣವಾಗಿ ಇಂಗ್ಲೀಷ್ ಅಥವಾ ಕನ್ನಡದಲ್ಲಿ ಬರೆಯಬೇಕು.

UNIT – I

(Income Tax Act, 1961)

- Q. No. 1. (a) State the incomes which are wholly exempt from Income Tax u/ss 10 and 10 AA.

Marks : 15

ಆದಾಯ ತೆರಿಗೆ ಕಲಂ 10 ಮತ್ತು 10 ಅಅ ಅಡಿ ಸಂಪೂರ್ಣವಾಗಿ ವಿನಾಯಿತಿಗೊಳಪಡುವ ಆದಾಯಗಳನ್ನು ತಿಳಿಸಿ.

OR/ಅಥವಾ

Explain Annual Value of House property and deductions from house property income.

ಮನೆ ಸ್ವತ್ತಿನ ವಾರ್ಷಿಕ ಮೌಲ್ಯ ಮತ್ತು ಮನೆ ಸ್ವತ್ತಿನ ಆದಾಯದ ಮೇಲಿನ ಕಳಿತಗಳನ್ನು ವಿವರಿಸಿ.

- (b) State the incomes chargeable under the head income from other sources.

Marks : 5

ಇತರೆ ಆದಾಯದ ಶೀರ್ಷಿಕೆಯಡಿ ತೆರಿಗೆಗೊಳಪಡುವ ಆದಾಯಗಳನ್ನು ತಿಳಿಸಿರಿ.

OR/ಅಥವಾ

Write a note on Tax evasion and Tax avoidance.

ತೆರಿಗೆಯಿಂದ ತಪ್ಪಿಸಿಕೊಳ್ಳುವಿಕೆ ಮತ್ತು ತೆರಿಗೆಯಿಂದ ನುಣುಚಿಕೊಳ್ಳುವಿಕೆಯ ಮೇಲೆ ಒಂದು ಟಿಪ್ಪಣಿ ಬರೆಯಿರಿ.

P.T.O.



UNIT – II

(Income Tax Act, 1961 and Wealth Tax Act, 1957)

- Q. No. 2. (a) Explain the provisions relating to collection and recovery of Income Tax.

Marks : 15

ಆದಾಯ ತೆರಿಗೆ ಸಂಗ್ರಹಣೆ ಮತ್ತು ವಸೂಲಿಗೆ ಸಂಬಂಧಿಸಿದ ಉಪಬಂಧಗಳನ್ನು ವಿವರಿಸಿ.

OR/ಅಥವಾ

Explain the various Wealth Tax Authorities and their powers.
ವಿವಿಧ ಸಂಪತ್ತು ತೆರಿಗೆ ಅಧಿಕಾರಿಗಳನ್ನು ಮತ್ತು ಅವರ ಅಧಿಕಾರಗಳನ್ನು ವಿವರಿಸಿ.

- (b) Write a note on refund of Income Tax.

Marks : 5

ಆದಾಯ ತೆರಿಗೆ ಮರುಪಾವತಿ (ಹಿಂದಿರುಗಿಸುವಿಕೆ) ಮೇಲೆ ಒಂದು ಟಿಪ್ಪಣಿ ಬರೆಯಿರಿ.

OR/ಅಥವಾ

Write a note on revisional powers of Income Tax Authority.
ಆದಾಯ ತೆರಿಗೆ ಅಧಿಕಾರಿಯ ಪುನರೀಕ್ಷಣಾ ಅಧಿಕಾರದ ಮೇಲೆ ಒಂದು ಟಿಪ್ಪಣಿ ಬರೆಯಿರಿ.

UNIT – III

(Central Excise Act, 1944)

- Q. No. 3. (a) Define CENVAT Duty and explain in detail with the help of decided cases the conditions for levy of Excise Duty.

Marks : 15

ಕೇಂದ್ರ ಅಬಕಾರಿ ಸುಂಕವನ್ನು ವ್ಯಾಖ್ಯಾನಿಸಿ ಮತ್ತು ವಿಶದವಾಗಿ ನಿರ್ಧಾರಿತ ಪ್ರಕರಣಗಳ ಸಹಾಯದಿಂದ ಅಬಕಾರಿ ಸುಂಕವನ್ನು ವಿಧಿಸುವಲ್ಲಿನ ನಿಬಂಧನೆಗಳನ್ನು ವಿವರಿಸಿ.

OR/ಅಥವಾ

Explain the importance of valuation of excisable goods for the purpose of levying Excise Duty.

ಅಬಕಾರಿ ಸುಂಕವನ್ನು ವಿಧಿಸುವಲ್ಲಿ ಅಬಕಾರಿ ಸುಂಕಕ್ಕೆ ಒಳಪಡುವ ಸರಕುಗಳ ಮೌಲ್ಯ ಮಾಪನದ ಪ್ರಾಮುಖ್ಯತೆಯನ್ನು ವಿವರಿಸಿ.



(b) State the various types of exemptions from Excise Duty.

Marks : 5

ಅಬಕಾರಿ ಸುಂಕದಡಿಯಲ್ಲಿನ ವಿವಿಧ ರೀತಿಯ ಉನ್ನುತಿಗಳನ್ನು ತಿಳಿಸಿ.

OR/ಅಥವಾ

Write a note on Manufacturer.

ಉತ್ಪಾದಕರ ಮೇಲೆ ಒಂದು ಟಿಪ್ಪಣಿ ಬರೆಯಿರಿ..

UNIT – IV

(Customs Act, 1962)

Q. No. 4. (a) Explain the procedure for clearance of Imported goods from the port under Customs Act, 1962.

Marks : 15

ಕೇಂದ್ರೀಯ ಸೀಮಾ ಸುಂಕ (1962) ದಡಿ ಆಮದಿತ ವಸ್ತುಗಳನ್ನು ರೇವಿನಿಂದ / ಬಂದರಿನಿಂದ ತೀರುವಳಿಗೊಳಿಸುವ ಬಗೆಗಿನ ವಿಧಿ ವಿಧಾನಗಳನ್ನು ವಿವರಿಸಿ.

OR/ಅಥವಾ

What is baggage ? Explain the provisions of the Customs Act, relating to baggage.

ಸಾಮಾನು ಸರಂಜಾಮು ಎಂದರೇನು? ಸಾಮಾನು ಸರಂಜಾಮಿಗೆ ಸಂಬಂಧಿಸಿದಂತೆ ಸೀಮಾಸುಂಕದ ಅಧಿನಿಯಮದಲ್ಲಿನ ಉಪಬಂಧಗಳನ್ನು ವಿವರಿಸಿ.

(b) Write a note on restrictions on exports and imports.

Marks : 5

ರಫ್ತು ಮತ್ತು ಆಮದು ಮೇಲಿನ ನಿರ್ಬಂಧಗಳ ಮೇಲೆ ಒಂದು ಟಿಪ್ಪಣಿ ಬರೆಯಿರಿ.

OR/ಅಥವಾ

Explain "Goods imported or exported by Post".

“ಅಂಚೆ ಮೂಲಕ ಸರಕುಗಳ ಆಮದು ಅಥವಾ ರಫ್ತು”. ಇದನ್ನು ವಿವರಿಸಿ.

UNIT – V

Q. No. 5. (a) When is a sale or purchase of goods said to take place outside a state and in the course of Import or Export. Explain these two with examples. (C.S.T. Act).

Marks : 15

ಕೇಂದ್ರ ಮಾರಾಟ ತೆರಿಗೆ ಕಾಯಿದೆಯಡಿ ಸರಕುಗಳ ಮಾರಾಟ ಅಥವಾ ಕೊಳ್ಳುವಿಕೆಯು ರಾಜ್ಯದ ಹೊರಗೆ ಮತ್ತು ಆಮದು ಅಥವಾ ರಫ್ತು ಹಂತದಲ್ಲಿ ನಡೆಯಿತು ಎಂದು ಯಾವಾಗ ಹೇಳಲಾಗುವುದು? ಈ ಎರಡನ್ನು ಉದಾಹರಣೆಗಳೊಂದಿಗೆ ವಿವರಿಸಿ.

OR/ಅಥವಾ



Explain the procedure for registration of dealers under the CST Act.

ಕೇಂದ್ರ ಮಾರಾಟ ತೆರಿಗೆ ಕಾಯಿದೆಯಡಿ ವ್ಯಾಪಾರಿಗಳ ನೋಂದಣಿ ಪ್ರಕ್ರಿಯೆಯನ್ನು ವಿವರಿಸಿ.

(b) Write a note on Input Tax.

Marks: 5

ಹೂಡುವಳಿ ತೆರಿಗೆ ಮೇಲೆ ಒಂದು ಟಿಪ್ಪಣಿ ಬರೆಯಿರಿ.

OR/ಅಥವಾ

Define the term "Service" as defined in the Finance Act, 1994.

'ಸೇವೆ' ಎಂಬ ಶಬ್ದವನ್ನು ವಿತ್ತ ಕಾಯಿದೆ 1994 ರಲ್ಲಿ ವ್ಯಾಖ್ಯಾನಿಸಿರುವಂತೆ ವ್ಯಾಖ್ಯಾನಿಸಿ.
